



ಕನಾಟಕ ರಾಜ್ಯ ರಸ್ತೆ ನಾರಿಗೆ ಸಂಸ್ಥೆ : ಕೇಂದ್ರ ಕಳೆಗಳಿಗೆ ಬೆಂಗಳೂರು

ನಂಬೆ : ಕರಾನಾ/ಕೇಕ್/ನೇಮುಕ್/ಸಿ1/ 1901 /2015-16

ଦିନାଂକ 11.01.2016

జాહీరాతు సంఖ్య : 4/2016

ಕನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅವಶ್ಯವಿರುವ ಈ ಕೆಳಕಂಡ “ದಿಂ-3ರ ಮೇಲ್ವಿಚಾರಕ್” ಹುದ್ದೆಗಳನ್ನು, ಕನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಪದವ್ಯಂದ ಮತ್ತು ನೇಮಕ) ನಿಯಮಾವಳಿ 1982 ಮತ್ತು ತದನಂತರದ ತಿದ್ದುವಡಿಗಳ ಅನುಸಾರ ನೇರ ನೇಮಕಾತಿ ಮೂಲಕ ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ (ON LINE) ಮುಖಾಂತರ ಅರ್ಜಿಗಳನ್ನು ಆಹಾರಿಸಲಾಗಿದೆ. ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು ನೇಮಕಾತಿ ಸಮಯದಲ್ಲಿ ಸಂಸ್ಥೆಯು ಅವಶ್ಯಕತೆಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚು/ಕಡಿಮೆ ಮಾಡಿ ಮಾರ್ಪಡಿಸಲಬಹುದಾಗಿರುತ್ತದೆ. ಹುದ್ದೆಗಳು ಮತ್ತು ಅವನಗಳ ಮೀನಲಾತಿ ವಿವರ ಈ ಕೆಳಕಾಣಿಸಿದಂತಿರುತ್ತದೆ.

ಒಟ್ಟು	0	0	0	1	0	0	0	1	2
-------	---	---	---	---	---	---	---	---	---

ನಂಜಾರ ನಿರೀಕ್ಷೆಗೆ									
ಮೀನಸಲಾತಿ	ಪ.ಜಾ	ಪ.ಪಂ	ವರ್ಗ-1	2ಎ	2ಜಿ	ಡೆ	ಬಜಿ	ಸಾ ಅ	ಒಟ್ಟು
ಸಾಮಾನ್ಯ	1		1	1	1			5	9
ಮಹಿಳೆ	1		1	1	1	1	1	6	12
ಗ್ರಾಮೀಣ	2			2			1	4	9
ಮುಂ.ಸ್ಕ್ರಿಕೆ	1			1				2	4
ಕ.ಮಾದ್ಯಂಪು		1							1
ಯೋ.ನಿರಾಶ್ರಿತ								1	1
ಒಟ್ಟು	5	1	2	5	2	1	2	18	36
ಪಾರುಪತ್ತಿಗಾರ									
ಮೀನಸಲಾತಿ	ಪ.ಜಾ	ಪ.ಪಂ	ವರ್ಗ-1	2ಎ	2ಜಿ	ಡೆ	ಬಜಿ	ಸಾ ಅ	ಒಟ್ಟು
ಸಾಮಾನ್ಯ	1	1		1				3	6
ಮಹಿಳೆ				1				3	4
ಗ್ರಾಮೀಣ	1			1			1	3	6
ಮುಂ.ಸ್ಕ್ರಿಕೆ	1			1				1	3
ಕ.ಮಾದ್ಯಂಪು			1		1				2
ಒಟ್ಟು	3	1	1	4	1	0	1	10	21
ವಿಭಾಗಿಂಯ ಭದ್ರತಾ ನಿರೀಕ್ಷೆ (ಹಿಂಬಾಕಿ)									
ಮೀನಸಲಾತಿ	ಪ.ಜಾ	ಪ.ಪಂ	ವರ್ಗ-1	2ಎ	2ಜಿ	ಡೆ	ಬಜಿ	ಸಾ ಅ	ಒಟ್ಟು
ಮಹಿಳೆ	1			1					2
ಅಂಕಿಅಂಶ ಮೇಲ್ಪ್ರಜಾರಕ									
ಮೀನಸಲಾತಿ	ಪ.ಜಾ	ಪ.ಪಂ	ವರ್ಗ-1	2ಎ	2ಜಿ	ಡೆ	ಬಜಿ	ಸಾ ಅ	ಒಟ್ಟು
ಸಾಮಾನ್ಯ								1	1
ಮಹಿಳೆ				1					1
ಒಟ್ಟು	0	0	0	1	0	0	0	1	2

(ಮೇಲ್ಪ್ರಜಾರ ಹುದ್ದೆಗಳ ವರ್ಗೀಕರಣವು ತಾತ್ಕಾಲಿಕವಾಗಿದ್ದು, ಅವಶ್ಯಕತೆ ಅನುಗುಣವಾಗಿ ಮಾರ್ಪಡಿಸಬಹುದಾಗಿದೆ)

ಟಿಪ್ಪಣಿ: ಆಯಾ ವರ್ಗದ ಸಮತಳ ಮೀನಸಲಾತಿಯ ರಿಕ್ತ ಸಾಫ್ನಗಳಿಗೆ ಅಹ್ವ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ರಿಕ್ತ ಸಾಫ್ನಗಳನ್ನು ಆಯಾ ವರ್ಗಕ್ಕೆ ಸೇರಿದ ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತೀ ಮಾಡಲಾಗುವುದು.

I ಅರ್ಹತೆಗಳು (ಅಜ್ಞ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 25.02.2016
ರಂದಿಗೆ)

1. ಶೈಕ್ಷಣಿಕ ವಿದ್ಯಾರ್ಥಿ :

ಕ್ರ.ಸಂ	ಹುದ್ದೆ	ವಿದ್ಯಾರ್ಥಿ
1	ಸಿಬ್ಬಂದಿ ಮೇಲ್ವಿಚಾರಕ Establishment Supervisor	<p>ಅ) ಕಾನೂನು ಮೇರೆಗೆ ಸ್ಥಾಪಿತವಾದ ವಿಶ್ವವಿದ್ಯಾಲಯವೇಂದರಿಂದ ದ್ವಿತೀಯ ಡಜೆನ್ಯಾಲ್ ಉತ್ತೀರ್ಣ ಹೊಂದಿರುವ ಮೂರು ಪಷ್ಟ ಅವಧಿಯ ಕಲಾ/ವಿಜ್ಞಾನ/ವಾಣಿಜ್ಯ/ಬಿಸಿಲ ನಲ್ಲಿ ಬ್ಯಾಚ್‌ಲರ್ ಪದವಿ ಜೋತೆಗೆ ಪಸಂನಲ್ ಮಾರ್ಗೇಜ್‌ವೇಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಷನ್ಸ್ ವಿಷಯದಲ್ಲಿ ಡಿಪ್ಲೊಮ್‌ಹೊಂದಿರಬೇಕು.</p> <p>ಆ) ಕಂಪ್ಯೂಟರ್ ಜ್ಞಾನವು ಅವಶ್ಯಕವಾಗಿರುತ್ತದೆ.</p> <p>a) Must possess a second class Bachelor Degree in Arts/ Science/ Commerce/ BCA three years course, with Diploma in Personnel Management and Industrial Relations from a University established by Law.</p> <p>b) Computer Knowledge is essential.</p>

2	ಲೇಕ್‌ಪತ್ರ ಮೇಲ್ವಿಚಾರಕ Accounts Supervisor	<p>ಅ) ಕಾನೂನು ಮೇರೆಗೆ ಸಾಧಿತವಾದ ವಿಶ್ವವಿದ್ಯಾಲಯವೋಂದರಿಂದ ದ್ವಿತೀಯ ದಜೆಯಲ್ಲಿ ಉತ್ತೀರ್ಣ ಹೊಂದಿರುವ ಮೂರು ವರ್ಷ ಅವಧಿಯ ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು.</p> <p>ಆ) ಕಂಪ್ಯೂಟರ್ ಜ್ಞಾನವು ಅವಶ್ಯಕವಾಗಿರುತ್ತದೆ.</p> <p>a) A second class Bachelor Degree in Commerce three years course from a University established by Law.</p> <p>b) Computer Knowledge is essential.</p>
3	ಉಗ್ರಾಜ ರಕ್ಷಕ Store Keeper	<p>ಅ) ಕಾನೂನು ಮೇರೆಗೆ ಸಾಧಿತವಾದ ವಿಶ್ವವಿದ್ಯಾಲಯವೋಂದರಿಂದ ದ್ವಿತೀಯ ದಜೆಯಲ್ಲಿ ಉತ್ತೀರ್ಣ ಹೊಂದಿರುವ ಮೂರು ವರ್ಷ ಅವಧಿಯ ಕಲಾ/ ವಿಜ್ಞಾನ/ ವಾಣಿಜ್ಯ / ಬಿಸಿಎ ನಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು.</p> <p>ಆ) ಕಂಪ್ಯೂಟರ್ ಜ್ಞಾನವು ಅವಶ್ಯಕವಾಗಿರುತ್ತದೆ.</p> <p>a) Must posses a second class Bachelor Degree in Arts/Science/Commerce/BCA three years course from a University established by Law.</p> <p>b) Computer Knowledge is essential.</p>
4	ಸಂಚಾರ ನಿರೀಕ್ಷಕ Traffic Inspector	<p>ಅ) ಕಾನೂನು ಮೇರೆಗೆ ಸಾಧಿತವಾದ ವಿಶ್ವವಿದ್ಯಾಲಯವೋಂದರಿಂದ ದ್ವಿತೀಯ ದಜೆಯಲ್ಲಿ ಉತ್ತೀರ್ಣ ಹೊಂದಿರುವ ಮೂರು ವರ್ಷ ಅವಧಿಯ ಕಲಾ/ ವಿಜ್ಞಾನ/ ವಾಣಿಜ್ಯ/ ಬಿಸಿಎ/ ಬಿಬಿಎಂ ನಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು.</p> <p>ಆ) ಕಂಪ್ಯೂಟರ್ ಜ್ಞಾನವು ಅವಶ್ಯಕವಾಗಿರುತ್ತದೆ.</p> <p>a) Must posses a second class Bachelor Degree in Arts/ Science / Commerce/ BCA/ BBM three years course from a University established by Law.</p> <p>b) Computer Knowledge is essential.</p>
5	ಹಾರುವತ್ತೀಗಾರ Chargeman	<p>ಅ) ಅಂಗೀಕೃತ ಸಂಸ್ಥೆಯೊಂದರಿಂದ ಆಟೋಮೋಬೈಲ್/ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮ್ ಹೊಂದಿರಬೇಕು.</p> <p>ಆ) ಚಾಲ್ಯುಲ್ ರೂಪ ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.</p> <p>a) A Diploma in Mechanical/Automobile engineering from a recognized Institution.</p> <p>b) Must posses a valid current HTV license.</p>
6	ವಿಭಾಗಿಯ ಭದ್ರತಾ ನಿರೀಕ್ಷಕ Divisional Security Inspector	<p>ಕಾನೂನು ಮೇರೆಗೆ ಸಾಧಿತವಾದ ವಿಶ್ವವಿದ್ಯಾಲಯವೋಂದರಿಂದ ದ್ವಿತೀಯ ದಜೆಯಲ್ಲಿ ಉತ್ತೀರ್ಣ ಹೊಂದಿರುವ ಮೂರು ವರ್ಷ ಅವಧಿಯ ಕಲಾ/ವಿಜ್ಞಾನ/ವಾಣಿಜ್ಯದಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು ಅಥವಾ ಪ್ರಥಮ ದಜೆಯ ಸೇನಾ ಪ್ರಮಾಣಪತ್ರವನ್ನು ಹೊಂದಿ, ಎರಡು ವರ್ಷ ಸೇವೆ ನಲ್ಲಿಸಿರುವ ಜೂನಿಯರ್ ಕಮೀಷನ್ ಅಧಿಕಾರಿ & ನೌಕೆ/ವಾಯು ಪಡೆಯಲ್ಲಿ ತತ್ವಮಾನ ದಜೆ.</p> <p>Must posses a second class Bachelor Degree in Arts /Science /Commerce, three years course, from a University established by Law or Junior Commissioned Officer who has passed the Army first class certificate with a service of two years and equivalent rank in Navy/Airforce.</p>
7	ಅಂಕಿಅಂಶ ಮೇಲ್ವಿಚಾರಕ Statistical Supervisor	<p>ಅ) ದ್ವಿತೀಯ ದಜೆಯಲ್ಲಿ ಉತ್ತೀರ್ಣ ಹೊಂದಿರುವ ಮೂರು ವರ್ಷ ಅವಧಿಯ ಕಂಪ್ಯೂಟರ್ ಸೈನ್ಸ್/ಬಿಸಿಎ/ಸಾಫ್ಟ್‌ಟೀಪ್‌ಸೈನ್ಸ್ ನಲ್ಲಿ ಬ್ಯಾಚುಲರ್ ಪದವಿ ಹೊಂದಿರಬೇಕು.</p>

		<p>ಅ) ಕಂಪ್ಯೂಟರ್ ಜಾಗ್ನವೈ ಅವಶ್ಯಕವಾಗಿರುತ್ತದೆ.</p> <p>a) A second class Bachelor Degree in Statistics or BCA or BSc Computer Science three years course.</p> <p>b) Knowledge in Computer Application is essential.</p>
--	--	--

2. ವಯೋಮಿತಿ :

ಅಜೆಗಳನ್ನು ಸ್ನೇಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 25.02.2016 ರಂದಿಗೆ,

ಅ. ಕನಿಷ್ಠ 18 ವರ್ಷಗಳು ಮಾಡಿಗೊಂಡಿರಬೇಕು.

ಆ. ಗರಿಷ್ಠ ಈ ಕೆಳಕಾಣಿಸಿದ ವಯಸ್ಸು ಮೀರಿರಬಾರದು.

ವರ್ಗ	ವಯಸ್ಸು
ಸಾಮಾನ್ಯ ವರ್ಗ	35 ವರ್ಷಗಳು
2ಎ/2ಬಿ/3ಎ/3ಬಿ	38 ವರ್ಷಗಳು
ಪ.ಜಾತಿ/ಪ.ಪಂ/ ವರ್ಗ-1	40 ವರ್ಷಗಳು

ಇ. ಇಲಾಖಾ ಅಭ್ಯರ್ಥಿಗಳು ಅವರು ಸಲ್ಲಿಸಿರುವ ಸೇವಾವಧಿಯ ಗರಿಷ್ಠ 10 ವರ್ಷಗಳಿಗೆ ಮೀರದಂತೆ ವಯೋಮಿತಿ ರಿಯಾಯಿತಿಗೆ ಅಹರು ಮತ್ತು ರಿಯಾಯಿತಿ ನಂತರ ಅವರ ವಯಸ್ಸು 45 ವರ್ಷ ಮೀರಿರಬಾರದು.

ಈ. ಮಾಜಿ ಸೈನಿಕ ಅಭ್ಯರ್ಥಿಯು ಭಾರತದ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿ, ಮಾಜಿ ಸೈನಿಕ ಎಂಬುದಕ್ಕೆ ಅಹರ ಪ್ರಮಾಣಪತ್ರವನ್ನು ಹೊಂದಿದ್ದರೆ, ಅವರು ಸಲ್ಲಿಸಿದ ಸೇವಾವಧಿಯ ಜೊತೆಗೆ ಮೂರು ವರ್ಷಗಳ ವಯೋಮಿತಿಯ ರಿಯಾಯಿತಿಗೆ ಅಹರಿರುತ್ತಾರೆ. ಆದರೆ ಅವರ ವಯಸ್ಸು 45 ವರ್ಷ ಮೀರಿರಬಾರದು.

3. ದೇಹದಾರ್ಡ್ಯತೆ :

ಸಂಚಾರ ನಿರೀಕ್ಷೆ ಹಾಗೂ ವಿಭಾಗೀಯ ಭದ್ರತಾ ನಿರೀಕ್ಷೆ ಹುದ್ದೆಗಳಿಗೆ ಅಜೆ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ ದೇಹದಾರ್ಡ್ಯತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

	ಪುರುಷರು	ಮಹಿಳೆಯರು
ಎತ್ತರ	163 ಸೆ.ಮೀ	153 ಸೆ.ಮೀ
ತೂಕ	55 ಕೆ.জಿ	50 ಕೆ.জಿ

II ಮೀನಲಾತಿಗಳು

- i. **ಜಾತಿ/ವರ್ಗ ಮೀನಲಾತಿ :** ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, 2ಬಿ, 3ಎ, ಮತ್ತು 3ಬಿ ಮೀನಲಾತಿಗಳಲ್ಲಿ ಮೀನಲಾತಿ ಕೋರುವ ಅಭ್ಯರ್ಥಿಗಳು ಸರ್ಕಾರದ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ವ್ಯಾಧಿಕಾರಿಗಳಿಂದ ಅಜ್ಞ ಸಲ್ಲಿಸಲು ನಿಗದಿತ ಕೊನೆಯ ದಿನಾಂಕ 25.02.2016 ರ ಒಳಗೆ ಪಡೆದು, ಚಾಲ್ತಿಯಲ್ಲಿರುವ ಜಾತಿ/ಆದಾಯದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಕೊನೆಯ ದಿನಾಂಕದ ನಂತರ ಪಡೆದ ಜಾತಿ/ವರ್ಗ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.
- (ವಿದ್ಯಾಭ್ಯಾಸ/ಶಿಕ್ಷಣಕ್ಕಾಗಿ/ಇತರೆ ಸರ್ಕಾರಿ ಸೌಲಭ್ಯಕ್ಕಾಗಿ ಅಥವ ಸಾಲಕ್ಕಾಗಿ ಪಡೆದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ).

ii. ಗ್ರಾಮೀಣ ಮೀನಲಾತಿ

ನಕಾರದ ಪ್ರಚಲಿತ ಆದೇಶಗಳಂತೆ 1ನೇ ತರಗತಿಯವರಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತರೋಂದಾಗಿರುವವರು ಈ ಮೀನಲಾತಿಯನ್ನು ಪಡೆಯಲು ಅರ್ಹರು.

- ಅ. ಗ್ರಾಮೀಣ ಮೀನಲಾತಿ ಕೋರುವ ಹರಿಶಿಷ್ಟ ಜಾತಿ, ಹರಿಶಿಷ್ಟ ಹಂಗಡ, ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ ಮೀನಲಾತಿಗೆ ಸೇರಿದ ಅಭ್ಯರ್ಥಿಗಳು ಗ್ರಾಮೀಣ ಪ್ರಮಾಣ ಪತ್ರವನ್ನು ನಕಾರದ ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಾವಾಧಾರ್ಯರ ಸಹಿ ಮತ್ತು ಹೊಹರಿನೊಂದಿಗೆ ಪಡೆದ ಪ್ರಮಾಣ ಪತ್ರದ ಹೇಳೆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಯ ಮೇಲು ಸಹಿ ಮಾಡಿಸಿದ್ದಲ್ಲಿ ಮಾತ್ರ ಗ್ರಾಮೀಣ ಮೀನಲಾತಿಗೆ ಅರ್ಹರಾಗುವರು.
- ಆ. ಗ್ರಾಮೀಣ ಮೀನಲಾತಿ ಕೋರ ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮೇಲಿನಂತೆ ಪಡೆದ ಗ್ರಾಮೀಣ ಮೀನಲಾತಿ ಪ್ರಮಾಣ ಪತ್ರದೊಂದಿಗೆ ಮೇಲುನ್ತರಕ್ಕ ಸೇರಿಲ್ಲ ಎಂಬ ಬಗ್ಗೆ ಸಂಬಂಧಪಟ್ಟ ತಹಸೀಲಾಧಾರಿಂದ ಪಡೆದ ಪ್ರಮಾಣ ಪತ್ರವನ್ನು ಹೊಂದಿರಬೇಕು.

iii. ಕನ್ನಡ ಮಾಧ್ಯಮ :

ನಕಾರದ ಆದೇಶದಂತೆ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದಾಗಿ, ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯಾವಾಧಾರ್ಯರಿಂದ ಸಹಿ ಹಾಗು ಹೊಹರಿನೊಂದಿಗೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು.

iv. ಯೋಜನಾ ನಿರಾಶ್ರಿತರು :

ನಕಾರದ ಆದೇಶಗಳಂತೆ ಯೋಜನಾ ನಿರಾಶ್ರಿತರ ಮೀನಲಾತಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಸಕ್ರಮ ಪ್ರಾಧಿಕಾರಿಗಳಿಂದ ಪಡೆದ ಸಮರ್ಪಕ ಪ್ರಮಾಣ ಪತ್ರ ಹೊಂದಿರಬೇಕು. ಈ ಪ್ರಮಾಣಪತ್ರದಲ್ಲಿ ಸಂಬಂಧಪಟ್ಟ ಎಲ್ಲಾ ಇಟೀ/ಕಲಂಗಳನ್ನು ಭತ್ತಿ ಮಾಡಿದ ಪಕ್ಷದಲ್ಲಿ ಮಾತ್ರ ಯೋಜನಾ ನಿರಾಶ್ರಿತರ ಮೀನಲಾತಿಗೆ ಅರ್ಹರಿರುತ್ತಾರೆ.

V. ಮಾಜಿ ಸ್ನೇನಿಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹರಿಭಾಷೆಯನ್ನು ಹೊಂದಿರತ್ಕುಷ್ಟ:

“EX-SERVICEMEN” means a person, who has served in any rank (whether as a combatant or as a non-combatant) in the regular Army, Navy and Air Forces of the Union but does not include a person who has served in the Defence Security Corps, the General Reserve Engineering Force, the Lok Sahayak Sene and Para Military Forces and

- Who has retired from such services earning his pension, or
- Who has been released from such service on Medical Grounds attributable to military service or circumstances beyond his control and awarded medical or other disability pensions, or
- Who has been released otherwise than on his own request from such service as a result of reduction in Establishment, or
- Who has been released from such service after completing the specific period of engagement otherwise than at his own request or by way of dismissal or discharge on account of mis-conduct or in-efficiency and has been given a gratuity and includes personnel of the Territorial Army of the following categories, namely:

- (i) Pension holders for continuous embodied service
- (ii) Pension with disability attributable to military service; and
- (iii) Gallantry award winners

In respect of Ex-Servicemen, by three years plus by the number of years of service rendered by him in Armed Forces of the Union subject to the condition the Ex-servicemen shall not have completed 45 years of age.

vii. ವಿಕಲಚೇತನ ಮೀಸಲಾತಿ :

ಸರ್ಕಾರದ ಆದೇಶ ಸಂಖ್ಯೆ :ಸಿಅಸುಇ/115/ಸನೆನಿ/2005, ದಿನಾಂಕ 19/11/2005 ರಲ್ಲಿ ಸೂಚಿಸಿರುವಂತೆ ಅಂಗವಿಕಲತೆಯ ಮೀಸಲಾತಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಧಿಕೃತ ಪ್ರಾಧಿಕಾರಿಗಳಿಂದ ಪಡೆದ ಸಮರ್ಪಕ ಪ್ರಮಾಣ ಪತ್ರ ಹೊಂದಿರಬೇಕು.

III ನಿಗದಿತ ಶುಲ್ಕ

1. ಶುಲ್ಕದ ವಿವರ :

ವರ್ಗ	ಶುಲ್ಕ(ಪ್ರತಿ ಹುದ್ದೆಗೆ)
ಸಾಮಾನ್ಯ, 2ಎ, 2ಬಿ, 3ಎ ಮತ್ತು 3ಬಿ ವರ್ಗ	ರೂ.500/-
ಪ.ಜಾತಿ, ಪ.ಪಂಗಡ, ವರ್ಗ-1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸ್ಯೂನಿಕರ ಅವಲಂಬಿತರಿಗೆ	ರೂ.250/-

ವಿಶೇಷ ಸೂಚನೆ : ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಮೇಲ್ಕೂಣಿಸಿದಂತೆ ನಿಗದಿಪಡಿಸಿರುವ ಮೊತ್ತವನ್ನು ಒಗ್ಗೂಡಿಸಿ ಎಲ್ಲಾ ಹುದ್ದೆಗಳಿಗೂ ಸೇರಿದಂತೆ ಒಟ್ಟು ಹಣದ ಮೊತ್ತವನ್ನು ಒಂದೇ ಚಲನ್‌ನಲ್ಲಿ ಪಾವತಿ ಮಾಡಬೇಕು(ಉದಾಹರಣೆಗೆ : ಒಬ್ಬ ಸಾಮಾನ್ಯ ವರ್ಗದ ಅಭ್ಯರ್ಥ ಒಂದೇ ಅರ್ಜಿಯಲ್ಲಿ ಮೂರು ಹುದ್ದೆಗಳನ್ನು ಅಯ್ದು ಮಾಡಿದಲ್ಲಿ ರೂ.1500/- ಗಳ ಮೊತ್ತವನ್ನು ಚೆಲನ್‌ನಲ್ಲಿ ನಮೂದಿಸತಕ್ಕದ್ದು). ಒಮ್ಮೆ ಅರ್ಜಿಯಲ್ಲಿ ನಮೂದಿಸಿದ ಹುದ್ದೆ ಅಂತಿಮವಾಗಿದ್ದ ಬದಲಾವಣೆಗೆ ಅವಕಾಶವಿರುವುದಿಲ್ಲ.

2. ಶುಲ್ಕ ಪಾವತಿ ಮಾಡುವ ವಿಧಾನ :

www.ksrtcjobs.com ನಲ್ಲಿ ON LINE ಮೂಲಕ ಅರ್ಜಿ ಸಲ್ಲಿಸಿದ ಕೂಡಲೇ ಅಭ್ಯರ್ಥಿಯು ಚಲನ್ ಪ್ರತಿಯನ್ನು ಡೋ-ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ವೇಳೆಯೊಳಗೆ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ (Computerised Post Offices Only) ಮಾತ್ರ e-payment ಮೂಲಕ ಸಂದಾಯ ಮಾಡಬಹುದಾಗಿರುತ್ತದೆ. ಶುಲ್ಕವನ್ನು ಪಾವತಿಸದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಂಚೆ ಕಚೇರಿಯಲ್ಲಿ ಪಾವತಿಸಿದ ಮೂಲ ಚಲನ್ ಪ್ರತಿಯನ್ನು ದಾಖಲಾತಿ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು, ಬೇರೆ ಯಾವುದೇ ರೀತಿ ಶುಲ್ಕ ಪಾವತಿಸಿದ್ದಲ್ಲಿ ಸದರಿ ಅರ್ಜಿಯನ್ನು ಪರಿಗಣಿಸುವುದಿಲ್ಲ.

3. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವ ಅದನ್ನು ಸಂಸ್ಥೆಯ ನಡೆಸುವ ಇತರೆ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡಿದ್ದಲ್ಲಿ ಅವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

<p>ವಿಶೇಷ ಸೂಚನೆ ; ಅರ್ಜಿ ಶುಲ್ಕವನ್ನು ಸಂದಾಯ ಮಾಡದಿರುವುದು ಅಥವ ಕಡಿಮೆ ಮೊತ್ತದ ಅರ್ಜಿ</p> <p>ಶುಲ್ಕವನ್ನು ಪಾವತಿಸಿರುವುದು ಯಾವುದೇ ಸಂದರ್ಭದಲ್ಲಿ ಕಂಡು ಬಂದರೂ ನಿತ್ಯ</p>	<p>ಅಂತಹ ಅಭ್ಯರ್ಥಿಗಳ ಅಭ್ಯರ್ಥತನವನ್ನು ತಿರಸ್ಕರಿಸಲಾಗುವುದು</p>
--	--

IV ಅರ್ಜಿಯನ್ನು ಸಲ್ಲಿಸುವ ವಿಧಾನ ಮತ್ತು ಕೋನೆಯ ದಿನಾಂಕ

- ಅ. ಅರ್ಜಿಯನ್ನು ಕಡ್ಡಾಯವಾಗಿ ಆನ್ ಲೈನ್ ಮುಖಾಂತರವೇ ಕ ರಾ ರ ನಾ ನಿಗಮದ ವೆಬ್ ಸೈಟ್ www.ksrtcjobs.com ಮೂಲಕ ಸಲ್ಲಿಸಬೇಕು.
- ಆ. ದಿನಾಂಕ 30.01.2016 ರಿಂದ 25.02.2016 ರವರಗೆ ವೆಬ್ ಸೈಟ್ ತೆರೆದಿರುತ್ತದೆ. ಅರ್ಜಿಗಳನ್ನು ಕೋನೆಯ ದಿನಾಂಕವಾದ 25.02.2016 ರ ಸಂಚೇ 17:30 ಗಂಟೆಯಾಳಗೆ ಆನ್ ಲೈನ್ನಾನಲ್ಲಿ ಸಲ್ಲಿಸಬಹುದಾಗಿರುತ್ತದೆ.
- ಇ. ಅಂಚೆ ಕಚೇರಿಯ ವೇಳೆಯಾಳಗೆ ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಲು ಕೋನೆಯ ದಿನಾಂಕ 27.02.2016.
- ಈ. ಹೇಳುಂಡ ನಿಗದಿತ / ಕೋನೆಯ ದಿನಾಂಕ ಮತ್ತು ಸಮಯದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- ೆಂ ಅಭ್ಯರ್ಥಿಗಳು ಕೇವಲ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದಾಗಿದ್ದು ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣದಿಂದಲೂ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಅದ್ದರಿಂದ ಅಭ್ಯರ್ಥಿಗಳು ಸೂಚನೆಗಳನ್ನು ಓದಿ, ಅಥವ ಮಾಡಿಕೊಂಡ ನಂತರ ಅರ್ಜಿಯನ್ನು ತುಂಬಿ ಸಲ್ಲಿಸತಕ್ಕದ್ದು.
- ೊ ಅಭ್ಯರ್ಥಿಗಳು ಸೂಚನೆಗಳನ್ನು ಓದಿ, ಅಥವ ಮಾಡಿಕೊಂಡ ನಂತರ ಅರ್ಜಿಯನ್ನು ಆನ್-ಲೈನ್ನಾನಲ್ಲಿ ಭರ್ತೀ ಮಾಡಿ, ಭಾವಚಿತ್ರ ಹಾಗೂ ಸಹಿಯನ್ನು ಅರ್ಜಿಯೊಂದಿಗೆ ಅಪ್-ಲೋಡ್ ಮಾಡಿ ಸಲ್ಲಿಸತಕ್ಕದ್ದು. ಅಪ್-ಲೋಡ್ ಮಾಡಿ ಸಲ್ಲಿಸಿದ ಮುದ್ರಿತ ಅರ್ಜಿ ಹಾಗೂ ಅರ್ಜಿ ಶುಲ್ಕ ಪಾವತಿಯ ಅಂಚೆ ಕಚೇರಿ ಚಲನ್ ಪ್ರತಿಗಳನ್ನು ಅಭ್ಯರ್ಥಿಗಳು ತಮ್ಮ ಬಳಿ ಇಟ್ಟುಕೊಂಡು CAT ಪರೀಕ್ಷೆ ಹಾಗೂ ಮೂಲ ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸುವುದು.

V ಅಯ್ಯೆ ವಿಧಾನ

- ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
- ಸದರಿ ಪರೀಕ್ಷೆಯನ್ನು ಬೆಂಗಳೂರು/ ಮೈಸೂರು/ ಮಂಗಳೂರು/ ದಾವಣಗೆರೆ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು.(ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಆಯ್ದು ಮಾಡಿಕೊಳ್ಳುವ ಕೇಂದ್ರವನ್ನು & ಪರೀಕ್ಷೆಯ ಮಾರ್ಪಾಮವನ್ನು ಅರ್ಜಿಯಲ್ಲಿ ನಿರ್ದಿಷ್ಟಪಡಿಸಿರುವ ಕಾಲಂನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು). ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಾಗ್ಯೂ ಒಂದೇ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುವುದು. ಅಭ್ಯರ್ಥಿಗಳ ಲಭ್ಯತೆಯ ಆಧಾರದ ಮೇಲೆ ಅವಶ್ಯಕತೆಗಳನುಗೂಣವಾಗಿ ಪರೀಕ್ಷೆ ಕೇಂದ್ರಗಳನ್ನು ಬದಲಾವಣೆ ಮಾಡಬಹುದಾಗಿರುತ್ತದೆ.
- ಹೇಳುಂಡ ಅರ್ಹತೆ ಹಾಗೂ ನೀತಿಯನುಸಾರ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳು / ದೃಹಿಕ ದಾರ್ಶನತೆ ಪರಿಶೀಲನೆಗಾಗಿ ಆಹ್ವಾನಿಸಲಾಗುವುದು.

- ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ತಮ್ಮ ಹುದ್ದೆಯ ಆದ್ಯತೆಯನ್ನು ಸ್ವಷ್ಟವಾಗಿ ಅರ್ಜಿಯಲ್ಲಿ ನಮೂದಿಸಿರತಕ್ಕದ್ದು. ಆಯ್ದುಯ ಸಂದರ್ಭದಲ್ಲಿ ಅವರು ಹುದ್ದೆಗೆ ಅರ್ಜಿಯಲ್ಲಿ ಹುದ್ದೆವಾರು ನೀಡಿರುವ ಆದ್ಯತೆ, ಅರ್ಹತೆ ಮತ್ತು ಏಂಸಲಾತೀಯ ಅನುಸಾರ ಆಯ್ದುಗೆ ಪರಿಗಳಿಸಲಾಗುವುದು.
- ವಿವಿದ ಹುದ್ದೆಗಳ ಆಯ್ದುಗೆ ಪರಿಗಳಿಸಲಾಗುವ ಅಂತಿಮ ಮೇರಿಟ್ ಲೆಕ್ಯಾಚಾರದ ವಿವರಗಳು ಈ ಕೆಳಕಾಣಿಸಿದಂತಿರುತ್ತದೆ.

ಕ್ರ.ನಂ	ಹುದ್ದೆ	ಅಂತಿಮ ಮೇರಿಟ್ ಲೆಕ್ಯಾಚಾರದ ವಿಧಾನ
1	ಸಿಬ್ಬಂದಿ ಮೇಲ್ವಿಚಾರಕ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.75ರಷ್ಟು ಅಂಕಗಳು + ನಿಗದಿತ ವಿದ್ಯಾರ್ಥತೆಯಲ್ಲಿ (ಪದವಿ+ಡಿಪ್ಲೋಮ) ಪಡೆದಿರುವ ಅಂಕಗಳ ಶೇ.25 ಅಂಕಗಳು.
2	ಲೆಕ್ಕಪತ್ರ ಮೇಲ್ವಿಚಾರಕ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.50 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.50 ಅಂಕಗಳು.
3	ಉಗ್ರಾಣ ರಕ್ಷಕ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.75 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.25 ಅಂಕಗಳು.
4	ಸಂಚಾರ ನಿರೀಕ್ಷಕ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.75 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.25 ಅಂಕಗಳು.
5	ಪಾರುಪತ್ತಿನಾರ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.50 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.50 ಅಂಕಗಳು.
6	ವಿಭಾಗೀಯ ಭದ್ರತಾ ನಿರೀಕ್ಷ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.75 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.25 ಅಂಕಗಳು.
7	ಅಂಕಾಂಶ ಮೇಲ್ವಿಚಾರಕ	ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಶೇ.50 ರಷ್ಟು ಅಂಕಗಳು+ನಿಗದಿತ ವಿದ್ಯಾರ್ಥತೆಯಲ್ಲಿ ಪಡೆದಿರುವ ಅಂಕಗಳ ಶೇ.50 ಅಂಕಗಳು.

VI ತರಬೇತಿ ಅವದಿ, ಭತ್ಯೆ ಹಾಗೂ ವೇತನ ಶ್ರೇಣಿ

ಅ. ಅರ್ಹ ಅಭ್ಯರ್ಥಿಗಳು ಮೇಲ್ವಾಣಿಸಿದ ಹುದ್ದೆಗೆ ಆಯ್ದುಗೊಂಡಲ್ಲಿ, ಒಂದು ವರ್ಷದ ಕಾಲ ಪರ್ಯಾಯ/ವೃತ್ತಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿ ಅವಧಿಯಲ್ಲಿ, ಮಾಸಿಕ ರೂ.10,150/- ದರದ ತರಬೇತಿ ಭತ್ಯೆಗೆ ಅರ್ಹರಿರುತ್ತಾರೆ.

ಆ. ಹುದ್ದೆಗೆ ನಿಗದಿಪಡಿಸಿರುವ ಇತರೆ ಭತ್ಯೆಗಳು.

ಇ. ಆಯ್ದುಗೊಂಡ ಅಭ್ಯರ್ಥಿಗಳು ಒಂದು ವರ್ಷ ಕರ್ತವ್ಯದ ಮೇಲೆ ತರಬೇತಿ ಅವಧಿಯನ್ನು ತೃಪ್ತಿಕರವಾಗಿ ಮಾರ್ಪಣಿಸಿದಲ್ಲಿ, ಖಾಯಂ ಖಾವಂ ಪರೀಕ್ಷಾರ್ಥ ನೇಮೆಂಟೆಯಲ್ಲಿ ನೇಮಕಗೊಳಿಸಿ ರೂ.14870-420-15710-530-17300-640-20500-730-24150-830-26640 (18 ವರ್ಷ) ರಂತೆ ಅಥವ ಪರಿಷ್ಟ ತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾಗುವುದು.

VII ಡಾಬಲಾತೀಗಳ ವಿವರ

ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಅರ್ಹತೆ ಹಾಗೂ ಮೀನಲಾತಿಗಳಿಗೆ ಅನುಗುಣವಾಗಿ ಈ ಕೆಳಕಂಡ ಮೂಲ ದಾಖಲಾತಿಗಳ ಪ್ರಮಾಣಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕವಾದ **25.02.2016** ರಂದಿಗೆ ಹೊಂದಿರಬೇಕು ಹಾಗೂ ಸಂಸ್ಥೆಯು ಅವುಗಳನ್ನು ಹಾಜರುಪಡಿಸಲು ಸೂಚಿಸಿದಾಗ ತಪ್ಪದೆ ಹಾಜರು ಪಡಿಸತಕ್ಕದ್ದು.

1. ಅರ್ಜಿ ಶುಲ್ಕ ಪಾವತಿ ಮಾಡಿರುವ ಬಗ್ಗೆ ಅಂಚೆ ಕಚೇರಿಯಲ್ಲಿ ನೀಡುವ ಚಲನೆ ಮೂಲ ಪ್ರತಿ.
2. ಆಯಾ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಥತೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು.
3. ಜನ್ಮ ದಿನಾಂಕದ ದಾಖಲೆಗಾಗಿ ಜನ್ಮ ದಿನಾಂಕವುಳ್ಳ ಎನ್ ಎನ್ ಎಲ್ ಸಿ ಅಂಕಪಟ್ಟಿ /ಶಾಲಾ ವರ್ಗಾವಳಾ ಪತ್ರ/ಕ್ಯಾರ್ಡ್ ಟೀವೋ ರೆಕಾರ್ಡ್.
4. ಸೈನಿಕ ಸೇವೆಯಿಂದ ಬಿಡುಗಡೆಯಾಗಿ / ಮುಕ್ತ ಹೊಂದಿ ಮಾಜಿ ಸೈನಿಕ ಎಂಬುದಾಗಿ ನಿರ್ಧರಿಸಿರುವ ಬಗ್ಗೆ ಪ್ರಮಾಣಪತ್ರ.(ಮಾಜಿ ಸೈನಿಕ ಮೀನಲಾತಿ ಕೋರಿದ್ದಲ್ಲಿ).
5. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, ಹಾಗೂ 3ಬಿ ವರ್ಗಗಳ ಮೀನಲಾತಿಯ ಚಾಲ್ತಿಯಲ್ಲಿರುವ ಪ್ರಮಾಣ ಪತ್ರಗಳು. (ಜಾತಿ/ವರ್ಗಗಳ ಮೀನಲಾತಿ ಕೋರಿದ್ದಲ್ಲಿ).
6. ನಮೂನೆ-1 ಮತ್ತು ನಮೂನೆ-2 ರಲ್ಲಿ ಪಡೆದ ಗ್ರಾಮೀಣ ಅಭ್ಯರ್ಥ ಮೀನಲಾತಿ ಪ್ರಮಾಣ ಪತ್ರ ಪ್ರತಿಗಳು(ಗ್ರಾಮೀಣ ಮೀನಲಾತಿ ಕೋರಿದ್ದಲ್ಲಿ).
7. ಕನ್ನಡ ಮಾಡ್ಯಮದಲ್ಲಿ ವ್ಯಾಸಂಗ ಮಾಡಿರುವ ಪ್ರಮಾಣ ಪತ್ರ. (ಕನ್ನಡ ಮಾಡ್ಯಮ ಮೀನಲಾತಿ ಕೋರಿದ್ದಲ್ಲಿ).
8. ಯೋಜನಾ ನಿರಾಶ್ರಿತ ಮೀನಲಾತಿಗಾಗಿ ಅಧಿಕೃತ ಪ್ರಾಧಿಕಾರಸ್ಥಿರಿಂದ ಪಡೆದ ಸಮರ್ಪಕವಾದ ಪ್ರಮಾಣ ಪತ್ರ ಹೊಂದಿರಬೇಕು.
9. ಅಂಗವಿಕಲ ಮೀನಲಾತಿ ಕೋರಿರುವ ಅಭ್ಯರ್ಥಗಳು ನಿಗದಿತ ನಮೂನೆಯಲ್ಲಿ ಅಧಿಕೃತ ಪ್ರಾಧಿಕಾರಸ್ಥಿರಿಂದ ಪಡೆದ ಸಮರ್ಪಕ ಪ್ರಮಾಣ ಪತ್ರ ಹೊಂದಿರಬೇಕು.
10. ಇಲಾಖಾ ಅಭ್ಯರ್ಥಗಳು ಸಂಬಂದಪಟ್ಟ ನೇಮಕ ಪ್ರಾಧಿಕಾರಸ್ಥಿರಿಂದ ಪಡೆದ ಸೇವಾ ಪ್ರಮಾಣ ಪತ್ರ. (ಇಲಾಖಾ ಅಭ್ಯರ್ಥಿಯಾಗಿದ್ದಲ್ಲಿ).

VIII ಸೂಚನೆಗಳು

- ಒಬ್ಬ ಅಭ್ಯರ್ಥಿಯು ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.
- ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಗಳು ಒಂದೇ ಅರ್ಜಿಯಲ್ಲಿ ಎಲ್ಲಾ ಹುದ್ದೆಗಳನ್ನು ನಮೂದಿಸಿ ತಪ್ಪದೆ ಆದ್ಯತೆಗಳನ್ನು ನೀಡುವುದು.
- ಅರ್ಜಿಯಲ್ಲಿ ನೀಡಲಾದ ಹುದ್ದೆಗಳ ಆದ್ಯತೆಯನ್ನು ಮಾರ್ಪಡಿಸಲು ಅವಕಾಶ ಇರುವುದಿಲ್ಲ.
- ಅರ್ಜಿ ಸಲ್ಲಿಸಿರುವ ಎಲ್ಲಾ ಹುದ್ದೆಗಳಿಗೆ ಒಂದೇ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಗಳಿಸಿದ ಅಂಕಗಳನ್ನೇ ಎಲ್ಲಾ ಹುದ್ದೆಗಳ ಆಯ್ದುಗೆ ಪರಿಗಣಿಸಲಾಗುವುದು. ಯಾವುದೇ ಸಂದರ್ಶನದ ಅಂಕಗಳನ್ನು ನೀಡಲಾಗುವುದಿಲ್ಲ.
- ಭಾರತೀಯರಲ್ಲದ ಅಭ್ಯರ್ಥ / ಕಾನೂನು ಬಾಹಿರವಾಗಿ ಒಂದಕ್ಕಿಂತ ಹೆಚ್ಚು ಜೀವಂತ ಪತಿ/ಪತ್ನಿ ಹೊಂದಿರುವ ಅಭ್ಯರ್ಥ ಹಾಗೂ ನೈತಿಕ ದುರ್ವಾಸತೆಯಿಂದಾಗಿ / ನೀತಿಬಾಹಿರ ಚಟುವಟಿಕೆಗಳಿಂದಾಗಿ ನ್ಯಾಯಾಲಯದಿಂದ ಶಿಕ್ಷನೊಳಪಟ್ಟಿರುವ ವ್ಯಕ್ತಿ ಅಥವ ಈ ಸಂಸ್ಥೆಯಲ್ಲಿ ಅಥವ ರಾಜ್ಯ/ಕೇಂದ್ರ/ಸಂಖೇಯ ಸಂಸ್ಥೆ/ಕ್ರಾರಿಕಾ/ವಾಣಿಜ್ಯಕ್ಕೆ ಸಂಬಂದಪಟ್ಟ ಅಥವ ರಾಜ್ಯ ರಸ್ತೆ ನಾರಿಗೆ ಸಂಸ್ಥೆಗಳ ಅಧಿಕಾರಿಗಳಿಗೆ ಸಂಸ್ಥೆಗಳ ಅಧಿಕಾರಿಗಳಲ್ಲಿ ನೈತಿಕ

ದುರ್ವಾಸರ್ತತೆಯಿಂದಾಗಿ / ನೀತಿಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣಕ್ಕಾಗಿ ಅಥವ ಆಯ್ದುಯಾದ ಅಭ್ಯರ್ಥಿಯು ಬದಲಿಯಾಗಿ / ತರಬೇತಿದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾನೂನು ಬಾಹಿರ/ನೀತಿ ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸೇವೆಯಿಂದ ತೆಗೆದು ಹಾಕಿದ್ದಲ್ಲಿ/ವಚಾ ಮಾಡಿದ್ದಲ್ಲಿ ನೇಮಕಾತಿಗೆ ಅನರ್ಹರಾಗುತ್ತಾರೆ.

- ಅರ್ಜಿಯಲ್ಲಿ ಸುಳ್ಳ ಮಾರ್ಪಿತ ನೀಡಿ ಅಥವ ನಕಲಿ ಪ್ರಮಾಣಪತ್ರ/ದಾಖಲಾತಿಗಳನ್ನು ಸಲ್ಲಿಸಿ ನೊಕರಿ ಪಡೆದಿರುವುದು, ಯಾವುದೇ ಸಂದರ್ಭದಲ್ಲಿ ಕಂಡು ಬಂದಲ್ಲಿ ಅವರನ್ನು ಯಾವುದೇ ಮುನ್ಮೂಚನೆ ನೀಡದೆ ಯಾವುದೇ ಸಮಯದಲ್ಲಾದರೂ ನೊಕರಿಯಿಂದ ವಚಾ ಮಾಡಲಾಗುವುದು ಜೊತೆಗೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು.
- ಅಭ್ಯರ್ಥಿಯು ಅರ್ಜಿಯಲ್ಲಿ ನೀಡುವ ವಿಜಾನವೇ ಅಂತಿಮವಾಗಿದ್ದು, ಎಲ್ಲಾ ಪತ್ರವ್ಯವಹಾರಗಳನ್ನು ಅದೇ ವಿಜಾನಕ್ಕೆ ಕಳುಹಿಸಿಕೊಡಲಾಗುವುದು. ನಂತರದಲ್ಲಿ ವಿಜಾನ ಬದಲಾವಣೆ ಬಗ್ಗೆ ಯಾವುದೇ ಪತ್ರ ವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.
- ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಥತೆಯ ಪರೀಕ್ಷೆಗೆ ಹಾಜರಾಗಿ, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಘಲಿತಾಂಶ ಪ್ರಕಟವಾಗದ ಪಕ್ವದಲ್ಲಿ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
- ಅರ್ಹ ಅಭ್ಯರ್ಥಿಗಳು ಆನ್ ಲೈನ್‌ನಲ್ಲಿ ಅರ್ಜಿಯನ್ನು ಭರ್ತೀ ಮಾಡುವ ಮೌದಲು ವೆಬ್ ಸೈಟ್‌ನಲ್ಲಿ ನೀಡಿರುವ ವಿವರವಾದ ಜಾಹೀರಾತು/ಸೂಚನೆಗಳನ್ನು/ವಿಧಾನವನ್ನು ತಿಳಿದುಕೊಳ್ಳುವುದು.
- ಅಭ್ಯರ್ಥಿಗಳ ಅರ್ಹತೆಯ ವಿಷಯದಲ್ಲಿ ಕರಾರ ಸಾ ನಿಗಮದ ನಿರ್ಧಾರವೇ ಅಂತಿಮವಾಗಿರುತ್ತದೆ.
- ಆಯ್ದುಗೊಂಡು ಸೇವೆಯಲ್ಲಿ ಖಾಯಂಗೊಳ್ಳುವ ಅಭ್ಯರ್ಥಿಗಳು ಉಪದಾನ ಪಾಠಿ ಕಾಯ್ದು 1972 ರನ್ನು ಉಪಧನ ಪಡೆಯಲು ಅರ್ಹರಿರುತ್ತಾರೆ. ಮುಕ್ತ ವೇತನ ಶ್ರೇಣಿಗೆ ಅರ್ಹರಿರುವುದಿಲ್ಲ.
- ಎನ್ ಎನ್ ಎಲ್ ಸಿ ಅಥವ ತತ್ವಮಾನ ಅಥವ ಮೇಲ್ಬಜ್ಞ ವಿದ್ಯಾರ್ಥತೆಯಲ್ಲಿ ಕನ್ನಡ ವಿಷಯವನ್ನು ಪ್ರಾಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡದೆ ಇದ್ದಲ್ಲಿ ಆಯ್ದುಗೊಂಡ ಅಭ್ಯರ್ಥಿಗಳು ನಿಗಮದ ವರ್ತಿಯಿಂದ ನಡೆಸಲಾಗುವ ಕನ್ನಡ ಭಾಷಾ ಜ್ಞಾನ ಪರೀಕ್ಷೆಯಲ್ಲಿ ಒಂದೇ ಅವಕಾಶದಲ್ಲಿ ಉತ್ತೀರ್ಣರಾಗಬೇಕು ಇಲ್ಲಿದ್ದಲ್ಲಿ ಅವರ ಆಯ್ದುಯನ್ನು ರದ್ದುಗೊಳಿಸಲಾಗುವುದು.
- ಆಯ್ದು ಹೊಂದಿದ ಅಭ್ಯರ್ಥಿಯು ಸಾರ್ವಜನಿಕ ಉದ್ದಿಮೆ ಅಥವ ಕನಾರ್ಟಿಕ ಸರ್ಕಾರ ಅಥವ ಕೇಂದ್ರ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಲ್ಲಿ ಅಂತಹ ಅಭ್ಯರ್ಥಿಯು ಸೂಕ್ತ ಪ್ರಾಧಿಕಾರಸ್ಥಾರಿಂದ ಆಕ್ರೇಪಣ ಇಲ್ಲವೆಂಬ ಪತ್ರವನ್ನು ಹುದ್ದೆಗೆ ವರದಿ ಮಾಡಿಕೊಳ್ಳುವಾಗ ಹಾಜರಿಪಡಿಸತಕ್ಕದ್ದು.
- ಆಯ್ದು ಸಂಬಂಧಿಸಿದಂತೆ ಅಭ್ಯರ್ಥಿಯು ಯಾವುದೇ ವಿಧವಾದ ಪ್ರಚಾರ ಮಾಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಯಾವ ಮುನ್ಮೂಚನೆ ನೀಡದೆ ಅವರನ್ನು ಆಯ್ದುಗೆ ಅನರ್ಹಗೊಳಿಸಲಾಗುವುದು.
- ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಅಭ್ಯರ್ಥಿಗಳಿಂದ ಯಾವುದೇ ರೀತಿಯ ಪತ್ರ ವ್ಯವಹಾರ ಅಥವ ವಿಚಾರಣೆಗಳಿಗೆ ಆಸ್ವದವಿರುವುದಿಲ್ಲ. ನೇಮಕಾತಿಯ ವಿವಿಧ ಹಂತಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಸ್ಥೆಯ ವೆಬ್ ಸೈಟ್ www.ksrtcjobs.com ನಲ್ಲಿ ನೀಡಲಾಗಿರುತ್ತದೆ.

- ಅಭ್ಯರ್ಥಿಗಳು ಆನೋಲೈನ್ ಮೂಲಕ ಸಲ್ಲಿಸುವ ಅರ್ಜಿಯಲ್ಲಿ ನೀಡಲಾದ ವಿವರಗಳನ್ನು ಆದರಿಸಿ ನಿಗಮದ ವೇಬ್ ಸೈಟ್ www.ksrtcjobs.com ನಲ್ಲಿ ನಂತರ ತಿಳಿನಲಾಗುವ ದಿನಾಂಕಗಳಲ್ಲಿ ಪ್ರವೇಶ ಪತ್ರದ ದೀಪ್ತಿಯನ್ನು ಡೋನೋಲೋಡ್ ಮಾಡಿಕೊಂಡು ಅದರಲ್ಲಿ ತಿಳಿನಲಾಗುವ ನಿದೇಶನಗಳನ್ನು ಪಾಲಿಸುವುದು.
 - ಅಭ್ಯರ್ಥಿಯು, ಪರೀಕ್ಷೆಯನ್ನು ಕನ್ನಡ ಅಥವ ಆಂಗ್ಲ ಮಾರ್ಡ್ಯಮದಲ್ಲಿ ಮಾತ್ರ ಬರೆಯಲು ಅವಕಾಶವಿದ್ದು, ಪರೀಕ್ಷೆ ಬರೆಯುವ ಭಾಷಾ ಮಾರ್ಡ್ಯಮ ಹಾಗೂ ಪರೀಕ್ಷೆ ಕೇಂದ್ರವನ್ನು ಒಮ್ಮೆ ನಮೂದಿಸಿದ ನಂತರ ಅದೇ ಅಂತಿಮವಾಗಿದ್ದ ಯಾವುದೇ ಕಾರಣಕ್ಕಾಗಿ ಬದಲಾವಣೆ ಮಾಡಲು ಅವಕಾಶ ಇರುವುದಿಲ್ಲ. ಆದುದರಿಂದ ಪರೀಕ್ಷೆ ಬರೆಯುವ ಭಾಷಾ ಮಾರ್ಡ್ಯಮ ಮತ್ತು ಪರೀಕ್ಷೆ ಕೇಂದ್ರವನ್ನು ಸ್ಪಷ್ಟವಾಗಿ ಅರ್ಜಿಯಲ್ಲಿ ತಿಳಿಸುವುದು. ಅಭ್ಯರ್ಥಿಯು ಅರ್ಜಿಯಲ್ಲಿ ಕೋರಿರುವ ಭಾಷೆಯಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುವುದು. ಎರಡೂ ಭಾಷಾ ಮಾರ್ಡ್ಯಮಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಕೋರಿದಲ್ಲಿ ನೀಡಲಾಗುವುದಿಲ್ಲ.
 - ಅಂಗವಿಕಲ ಅಭ್ಯರ್ಥಿಗಳು ಸಂಸ್ಥೆಯ 1982ರ ಪದವ್ಯಂದ ಹಾಗೂ ನೇಮಕ ನಿಯಮಾವಳಿಗ ಇನ್ನೂ ಸಿಬ್ಬಂದಿ ಮೇಲ್ವಿಚಾರಕ, ಲೆಕ್ಕಾಪತ್ರ ಮೇಲ್ವಿಚಾರಕ, ಅಂಕ ಅಂಶ ಮೇಲ್ವಿಚಾರಕ ಹಾಗೂ ಗಣಕ ಮೇಲ್ವಿಚಾರಕ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
 - ಅಭ್ಯರ್ಥಿಗಳು ನಿಗಮದ ವೇಬ್ ಸೈಟ್ www.ksrtcjobs.com ನಲ್ಲಿ ಆಗಿಂದಾಗೆ ನೀಡುವ ಸೂಚನೆಗಳನ್ನು ಗಮನಿಸತಕ್ಕದ್ದು.
- ಹೆಚ್ಚಿನ ವಿವರಗಳಾಗಿ ನಿಗಮದ ಕಾರ್ಲೋಸೆಂಟ್ರೋ ನಂ. 080-49596666 ವೇಬ್ ಸೈಟ್ ಅನ್ನು ವಿಶ್ಲೇಷಿಸುವುದು.

ಆನೋಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 25.02.2016.

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 27.02.2016.

- ಸಹಿ -

ವ್ಯವಸ್ಥಾಪಕ ನಿದೇಶಕರು

ಪ್ರತಿಯನ್ನು:

1. ನಿದೇಶಕರು, ಸಮಾಜ ಕಲ್ಯಾಣ ಇಲಾಖೆ (ಎನ್‌ಫೋಂಸಂಡ್‌ಮೆಂಟ್ ನೆಲ್), 4ನೇ ಮಹಡಿ, ಬಹುಮದಿಗಳ ಕಟ್ಟಡ, ಬೆಂಗಳೂರು ರವರ ಮಾಹಿತಿಗಾರಿ.
2. ನಿದೇಶಕರು, ಉದ್ದೇಶ್ಯಾರ್ಥಿ ಮತ್ತು ತರಬೀತಿ, ಕೌಶಲ್ಯ ಭವನ, ಬಸ್‌ರೂಢಿ ರಸ್ತೆ, ಡೈರಿ ಪ್ಲತ್, ಬೆಂಗಳೂರು ರವರ ಮಾಹಿತಿಗಾರಿ.
3. ವ್ಯವಸ್ಥಾಪಕ ನಿದೇಶಕರರ ಹಿರಿಯ ಆಪ್ತ ಕಾರ್ಯದಲ್ಲಿಗಳು, ಕರಾರನಾಸಿಗಮ ಕೇಂದ್ರಕಳೀರಿ, ಬೆಂಗಳೂರು ರವರ ಮಾಹಿತಿಗಾರಿ.
4. ನಿದೇಶಕರು(ಸಿಬ್ಬಂದಿ:ಪರಿಸರ) / ನಿದೇಶಕರು(ಭದ್ರತಾ&ಜಾಗ್ರತ್ತಿ) / ನಿದೇಶಕರು(ತಾಂತ್ರಿಕ) /ನಿದೇಶಕರು(ಹಣಕಾಸು)/ಪ್ರಥಾನ ವ್ಯವಸ್ಥಾಪಕರು(ಸಿಬ್ಬಂದಿ)ರವರ ಹಿರಿಯ/ಆಪ್ತ ಕಾರ್ಯದಲ್ಲಿಗಳು, ಕರಾರನಾಸಿಗಮ, ಕೇಂದ್ರಕಳೀರಿ, ಬೆಂಗಳೂರು ರವರ ಮಾಹಿತಿಗಾರಿ.
5. ವ್ಯವಸ್ಥಾಪಕ ನಿದೇಶಕರು ಬೆಂಬುಸಾಸಿಗಮ/ವಾಕರನಾಸಿಗಮ/ಕೆಕರನಾಸಿಗಮ ರವರ ಆಪ್ತ ಕಾರ್ಯದಲ್ಲಿಗಳು ರವರ ಮಾಹಿತಿಗಾರಿ.
6. ಮುಖ್ಯ ಗಣಕ ವ್ಯವಸ್ಥಾಪಕರು, ಕರಾರನಾಸಿಗಮ ರವರ ಮಾಹಿತಿಗಾರಿ ಹಾಗೂ ಸೂಕ್ತ ಕ್ರಮಕ್ಕಾಗಿ.
7. ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಬೆಂಬುಸಾಸಿಗಮ/ವಾಕರನಾಸಿಗಮ/ಕೆಕರನಾಸಿಗಮ ರವರ ಮಾಹಿತಿಗಾರಿ.

8. ಎಲ್ಲಾ ಇಲಾಖಾ ಮುಖ್ಯಸ್ಥರು, ಕರಾರನಾಸಿಗಮು/ಬೆಂಬುಸಾಸಿಗಮು/ವಾಕರನಾಸಿಗಮು/ ಈಕರನಾಸಿಗಮು ರವರ ಮಾಹಿತಿಗಾಗಿ.
9. ಎಲ್ಲಾ ವಿಭಾಗ ಮುಖ್ಯಸ್ಥರು ಹಾಗೂ ಕಾರ್ಯ ವ್ಯವಸ್ಥಾಪಕರವರು, ಕರಾರನಾಸಿಗಮು/ಬೆಂಬುಸಾಸಿಗಮು/ವಾಕರನಾಸಿಗಮು/ಈಕರನಾಸಿಗಮು ರವರ ಮಾಹಿತಿಗಾಗಿ ಹಾಗೂ ಈ ಜಾಹೀರಾತನ್ನು ನೌಕರರ ಮಾಹಿತಿಗಾಗಿ ಸಂಬಂಧಪಟ್ಟ ವಿಭಾಗಿಯ ಕಳೆರಿ/ಪ್ರಾದೇಶಿಕ ಕಾರ್ಯಾಡಗಾರ/ಷಟಕರ್ಗಳಲ್ಲಿರುವ ಸೂಚನಾ ಫಲಕಗಳಲ್ಲ (ನೋಟಿಫಿಕೇಶನ್ ಬೋರ್ಡ್) ಪ್ರಕಟನಲು ಸೂಚಿಸಲಾಗಿದೆ.

**ಮುಖ್ಯ
ವ್ಯವಸ್ಥಾಪಕರು(ನೇಮಕ)**

ಸಿಫ್ಟಿಂದಿ